



ಸೆಲ್ಬಿಟಿ


**‘ಯಾರಿವರು, ಕಪೂರಿ**  
ರಾಕೋರ್?’ ಈಡ ವಾರ ಭಾರತ ರತ್ನ ಪ್ರಶಸ್ತಿ ಫೋನ್‌ವರ್ಕ್‌ಯಾದಾಗ ಬಹುತೇಕರ ಮನದಲ್ಲಿ ಮೂಡಿದ ಪ್ರಶ್ನೆ ಇದು. ಏಕೆಂದರೆ, ಈ ‘ಜನನಾಯಕ’ ಇಲ್ಲವಾಗಿಯೇ ಈಗ ಮೂರುವರೆ ದಶಕಗಳು ಸಂದಿವೆ. ಸಾದ್ಯ ರಾಜಕೀಯ ವ್ಯವಸ್ಥೆಯಲ್ಲಿ ‘ಸಾಮಾಜಿಕ ನ್ಯಾಯ’ ಎಂಬ ಪದ ಮತ್ತೆ ಮತ್ತೆ ಒಳಕೆ ಆಗುತ್ತಿದೆಯಲ್ಲ? ಆ ಪದ ಮುಂಚೊಣಿಗೆ ಬಂದಿದ್ದು, ‘ಸರ್ವರಿಗೂ ಸಮರ್ಪಾಲು, ಸರ್ವರಿಗೂ ಸಮಭಾಷ್ಯ’ ಎನ್ನು ವಾರಿಯ ವ್ಯಕ್ತವಾಗಿದ್ದು ಇದೇ ರಾಕೋರ್ ಅವರ ಕಾರಣಿದಿದ್ದ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಯೋಂಡಿದ್ದ ಈ ನಾಯಕ, ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯು ಹರಳಿಗೆಷ್ಟುವ ಹಂಡಲ್ಲಿ ಒಬ್ಬ ನಾಯಕರಾದವರು ಹೇಗೆರೋಕು ಎಂಬುದನ್ನು ಸ್ವತ್ತ ತಮ್ಮ ನಡೆಯಿಂದ ಹೋರಿಸಿಕೊಟ್ಟವರು.

ಅವರೊಬ್ಬ ಸ್ವಾತಂತ್ರ್ಯ ಸೇನಾನಿಯೂ ಆಗಿದ್ದರಲ್ಲ? ಕ್ರಿಕ್ಕೆ ಇಂಡಿಯಾ ಚೆಲವಳಿ ಪ್ರಾರಂಭವಾದಾಗ ಓದನ್ನು ಬದಿಗೊತ್ತಿ, ಅದರಲ್ಲಿ ಕಪೂರಿ ಅವರೂ ಧುಮುಕಿದ್ದರು.

ಜಯಪ್ರಕಾಶ್ ನಾರಾಯಣ್ ರಚಿಸಿದ್ದ ‘ಆಜಾದ್ ದಾಸ್ತಾ’ ದ ಸ್ತ್ರೀಯ ಸದಸ್ಯರೂ ಆಗಿದ್ದರು. ಬೇಳಿಗಿನ ಹೊತ್ತು ಹಳ್ಳಿ ಶಾಲೆಯಲ್ಲಿ ಮುಕ್ಕೆ ಶಿಕ್ಷಕರಾಗಿ ಕೆಲಸ ಮಾಡಿ ತಿಂಗಳಿಗೇ 30 ಸಂಖ್ಯೆ ಪಡೆಯುತ್ತಿದ್ದರು. ರಾತ್ರಿ ಹೊತ್ತು ‘ಆಜಾದ್ ದಾಸ್ತಾ’ ಕೆಲಸಗಳನ್ನು ಮಾಡುತ್ತಿದ್ದರು.

ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು ಹೇಗೆ ನಿಷ್ಪಲ್ಯವಾಗಿ ಬಾಳಬೇಕು ಎಂಬುದಕ್ಕು ರಾಕೋರರ ಬದುಕು ನಿದರ್ಶನವಾಗಿತ್ತು. ವರದು ಬಾರಿ ಮುಖ್ಯಮಣಿಯಾದರೂ ಸರಳವಾಗಿ ಬದುಕಿದವರು ಅವರು. ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಒಂದಿನೂ ಕಂಡು ತಂಡುಕೊಂಡವರಲ್ಲ. ಈಗ ದಿನ ಬೇಕಾಗಾದೆ ರಾಜಕಾರಣಗಳ ಬ್ರಾಹ್ಮಾಂಕರದೇ ಸುಧಿ ಕಪೂರಿ ಅವರು ತಮಗಾಗಿ ಒಂದು ಮನೆಯನ್ನು ಕಟ್ಟಿಕೊಂಡಿರಲಿಲ್ಲ. ನಮ್ಮ ದೇಶದಲ್ಲಿ ಇಂತಹ ರಾಜಕಾರಣಗಳೂ ಇದ್ದರೇ ಎಂದು ನಾವೆಲ್ಲ ಸೋಜಿಗೆಪಡುವಂತಿತ್ತು ಅವರ ಜೀವನ. ಸೋಗಾಸದ ಮಾತ್ರಗಾರರಾಗಿದ್ದ ದ್ವಾನಿ ಇಲ್ಲದವರಿಗೆ ದನಿಯಾಗಿ ನಿಂತವರು.

## ಕಪೂರಿದಂತೆ ಬೇಳಿಗಿದವರು



### ■ ಪ್ರವೀಣ ಕುಲಕರ್ಮಣಿ

1978ರಲ್ಲಿ ಅವರು ಮುಖ್ಯಮಣಿಯಾಗಿದ್ದ ಸರ್ಕಾರಿ ಉದ್ಯೋಗದಲ್ಲಿ ದಮನಿತರಿಗೆ ಶೇ. 26ರಷ್ಟು ಮೀಸಲಾತಿಯನ್ನು ಜಾರಿಗೆ ತಂದರು. ಒಳಮಿಡಿಲಾತಿಯ ಅಗ್ತ್ಯವನ್ನೂ ಅವರು ಮನಗಂಡಿದ್ದರು. ಮೀಸಲಾತಿಯ ನಿರ್ಧಾರವು ಆ ಕಾಲಕ್ಕೆ ಕ್ರಾಲಿಕಾರಕ ಹೆಚ್ಚೆಯಾಗಿತ್ತು. ಕಪೂರಿ ಅವರ ಈ ನಿರ್ಧಾರವೇ ಮುಂದೆ ದೇಶದಾಧ್ಯಾತ್ಮ ಸಾಮಾಜಿಕ ನ್ಯಾಯದ ಪರಿಕಲ್ಪನೆ ಬೇಕೆಂದು ಮನಗಂಡಿದ್ದರು. ರಾಜ್ಯದ ಸರ್ಕಾರಿ ನೌಕರರಿಗೆಲ್ಲ ಸಮಾನ ವೇತನ ಪದ್ಧತಿಯನ್ನು ವೇತನ ಆಯೋಜನೆ ಮಾಲಕ ಜಾರಿಗೆ ತಂದವರು ಅವರು. ಬಿಹಾರದಲ್ಲಿ ಮದ್ದಪಾನವನ್ನು ಸಂಪೂರ್ಣವಾಗಿ ನಿರ್ವಹಿಸಿದವರು. ಅಂತಜಾತಿ ವಿವಾಹಗಳನ್ನು ಪ್ರೋತ್ಸಾಹಿಸಿದವರು. ಆ ನಿಟ್ಟನಲ್ಲಿ, ಕಪೂರಿ ಅವರೊಬ್ಬ ಅನನ್ನ ಸಮಾಜ ಸುಧಾರಕನೇ ಹೋದು.

ಕಪೂರಿ ಅವರು ಕ್ರೋರಿಕ ಸಮುದಾಯದಿಂದ ಬಂದವರು. ಆ ಕಾಲದಲ್ಲಿದ್ದ ಜಾತಿಯ

ಸಂಕೋಲೆಗಳನ್ನೆಲ್ಲ ಮೀರಿ ಎತ್ತರಕ್ಕೆ ಬೇಕಿದವರು. ಲೇಳಿಯಾ ಅವರ ಗರಿಬಿಯಲ್ಲಿ ಪಳಿಗಿದ ಈ ಸಮಾಜವಾದಿ, ವಿಯಿನ್‌ನಿಂದ ನಡೆದ ಅಂತರರಾಷ್ಟ್ರೀಯ ಸಮಾಜವಾದ ಸಮೀಕ್ಷೆನದಲ್ಲಿ ಪಾಲೋಳ್ಯಲ್ಲು ತೆರಳಿದ್ದರು. ಸಮಾಜದ ಕರಿತು ಆಳವಾದ ಒಳನೋಟಗಳನ್ನು ಅವರು ಹೊಂದಿದ್ದರು. ಶಿಕ್ಷಣದ ಮೇಲೆ ಅಪಾರ ಶ್ರೀ ಹೊಂದಿದ್ದ ಅವರು, ಬಿಹಾರದ ಅತೀ ಹಿಂದುಳಿದ ಪ್ರದೇಶಗಳಲ್ಲಿ ಶಾಲೆಯ ಮೇಲೆ ಶಾಲೆಯನ್ನು ನಿರ್ಮಿಸುತ್ತಾ ಹೋದರು. ಇಂಗ್ಲಿಷ್‌ನಿಂದ ಮಕ್ಕಳ ಶಿಕ್ಷಣ ಕುಂಠಿತವಾಗಿತ್ತದೆ ಎಂಬುದು ಅರಿವಿಗೆ ಬಂದಾಗ, ಮಾತೃತ್ವಕ್ಕೆನ್ನೇನು ಪರ್ಯಾಕ್ರಮದಿಂದ ಇಂಗ್ಲಿಷ್ ಕಡ್ಡಾಯ ಭಾಷೆ ಎಂಬ ನಿಯಮವನ್ನೇ ತೆಗೆದುಹಾಕಿದರು. ಆದರೆ, ಬಿಹಾರದ ಮಕ್ಕಳು ಇಂಗ್ಲಿಷ್‌ನಲ್ಲಿ ಹಿಂದುಳಿಯಲು ಕಪೂರಿ ಅವರ ನಿರ್ಧಾರವೇ ಕಾರಣವಾಯಿತು ಎಂಬ ಟೋಕೆಯೂ ಕೇಳಬಂತು.

ಬಿಹಾರದ ಈಗಿನ ಮುಖ್ಯಮಣಿ ನಿತೀಶ್ ಕುಮಾರ್, ಈ ಹಿಂದೆ ಮುಖ್ಯಮಣಿ ಆಗಿದ್ದ ಲಾಲು ಪ್ರಸಾದ ಮೊಲಾದ ಪ್ರಥಾನುಪಾಟಿ ನಾಯಕರೆಲ್ಲ ಕಪೂರಿ ಅವರ ಗರಿಬಿಯಲ್ಲೇ ಪಳಿಗಿದವರು. ಜಾತಿ ಗಣಿ ನಡೆಸಬೇಕು, ಜಾತಿಗಳ ಜನಸಂಖ್ಯೆಗೆ ತಕ್ಷಣತೆ ಮೀಸಲಾತಿ ನಿಗದಿಯಾಗಬೇಕು. ಆ ಮೂಲಕ ಸಮಾಜದಲ್ಲಿ ಬೇರೂರುವ ತಾರತಮ್ಯವನ್ನು ಹೊಗಲಾದಿಸಬೇಕು ಎನ್ನುವುದು ಈ ಜನನಾಯಕನ ಹಂಬಲವಾಗಿತ್ತು. ಕಪೂರಿ ಅವರಿಗೆ ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿ ಫೋನ್‌ವರ್ಕ್‌ಯಾಗಿ ಹಿಂದೆ ಇರಲಿ, ಅವರೊಬ್ಬ ನೈಜ ಭಾರತರತ್ನ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಕಪೂರಿದಂತೆ ತಮ್ಮ ಬದುಕನ್ನು ಸುಂಪುಕೊಂಡರೂ ಸಮಾಜಕ್ಕೆ ಬೇಕಾಗಿ ನಿತವರು ಅವರಾಗಿದ್ದರು. ಅವರು ಹುಟ್ಟಿದ ಉರಿಗೆ ಈಗ ಕಪೂರಿಗೂ ಗೂಪು ಎಂದೇ ಕರೆಯಲಾಗುತ್ತದೆ. ದೇಶದಲ್ಲಿ ಸಮಾಜವಾದದ ಪಂಚ ಹಿಂದಿದು ಸಂಚಲನ ಮಾಡಿಸಿದ ತನ್ನ ಕುವರನಿಗಾಗಿ ಆ ಗ್ರಾಮ ತನ್ನ ಹೆಸರನ್ನು ತ್ಯಾಗ ಮಾಡಿ, ಮಣಿನ ಮುಗನ ಹೆಸರನ್ನು ಮುರೆಸುತ್ತಿದೆ. ಅಳಿದ ಮೇಲೂ ಉಳಿಯುವುದು ಎಂದರೆ ಇದೇ ಇರಬೇಕು.

Printed and Published by B.A. Ravi on behalf of The Printers (Mysore) Private Ltd. Printed at M/s Rajhan's Enterprises, No.134, 4th Main Road, Industrial Town, Rajajinagar, Bangalore - 560044 and published from The Printers (Mysore) Private Ltd., Plot Nos. 7 to12, Kumbalgodu Industrial Area, II Phase, Bengaluru - 560074. Editor: K.N. TILAK KUMAR.

Editorial Office: 75, M.G Road, Bengaluru-560 001 E-mail:editorsu@sudha.co.in. Phone: 080 45557333, Editorial:45557262, Circ:1800-425-8009, Advt: 1800-425-8008, ©All rights reserved. Reproduction in whole or in part without permission is prohibited. RNI No 7891/65